



ಆದೃತೆಗಳೆಂಬ ಮಾರ್ಗಸೂಚಿ



ಸ್ವಯಂಪ್ರಭಾ ಮಾರ್ಗಸೂಚಿಯನ್ನು ಸರಳವೇನಲ್ಲ. ಗಡಿಯಾದಲ್ಲಿ ಮುಖ್ಯಗಳನ್ನು ನೋಡಿ, ಇಪ್ಪು ಸಮಯವಾಯಿತೆಂದು ಫೋನ್‌ಫಿಡಿಟ್‌ನ್ನು ಸಲೀನಿನ ವಿಚಾರವೂ ಅಲ್ಲ. ‘ಅಯ್ಯೇ, ನನಗೆ ಸಮಯವೇ ಸಿಗಲಿಲ್ಲ’ ಎನ್ನುತ್ತ ಬೇಕರ ಮಾಡಿಕೊಳ್ಳುವಾಗ, ‘ಜಗತ್ತಿನ ಜೀವರಾಶಿಗೆ ಸಮಾನವಾಗಿ ಲಭ್ಯವಿರುವ ಸಮಯವೆಡರೆ ಅದು ದಿನದ ಇಪ್ಪತ್ತನಾಲ್ಲು ಗಂಟೆಗಳಷ್ಟೇ’ ಎಂಬ ಕಟ್ಟಿಸುತ್ತವೂ ಜೋಗೇ ಚುಚ್ಚುತ್ತಿರುತ್ತದೆ. ಬದುಕು ಸಮಯಾನುಸಾರ ಸಾಗುತ್ತದೆ ಎನ್ನುವುದಕ್ಕಿಂತ ಆದೃತೆಗಳಿಗೆ ಅನುಸಾರ ಸಾಗುತ್ತದೆ ಎಂದರೆ ಹೆಚ್ಚು ಸರಿ. ನಮ್ಮ ಜೀವನದಲ್ಲಿ ನಮಿಗಿಷ್ಟಿವಾದ ಕೆಲಸವನ್ನು ನಾವು ಮಾಡಿಯೇ ತೀರುತ್ತೇವೆ ಅಲ್ಲವೇ.

ಗಮನಿಸಿ ನೋಡಿ, ಇವತ್ತು ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ನಾವು ಬೇಳಿಗೆ ಹೇಗೆ ಸಿದ್ಧಪಡಿಸಿಕೊಳ್ಳುತ್ತೇವೆ: ಮಗನ ಶಾಲೆಗೆ ಭೇಟಿ ಕೊಡಬೇಕು, ಕಚೇರಿಯ ಮೀಟಿಂಗ್‌ನಲ್ಲಿ ತಪ್ಪದೇ ಭಾಗವಹಿಸಬೇಕು, ಇವತ್ತು ಶ್ರೀಮಿಯಾ ಪಾತ್ರಾಶೀಲೆಗೆ, ಸಂಜೀ ಸಾಧಾವಾದರೆ ಒಂದು ಶಾಪಿಂಗ್ ಸೆಂಟರ್‌ಗೆ ಹೋಗಿ ಖರೀದಿ ಮಾಡಬೇಕು ಎಂದು ಪಟ್ಟಿಯನ್ನು ಮಾಡಿಕೊಳ್ಳುತ್ತೇವೆ. ಈ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿಯೇ ಪರೋಕ್ಷವಾಗಿ ನಮ್ಮ ಆದೃತೆಯ ಪಟ್ಟಿಯೂ ಸಿದ್ಧವಾಗುತ್ತದೆ. ಅಮ್ಮನೊಬ್ಬಳ ಆದೃತೆಯ ಪಟ್ಟಿಯಲ್ಲಿ ಮಕ್ಕಳಿಗೆ ಸಂಬಂಧಿಸಿದ ಕಟ್ಟಿವರೆಕೆಗಳಿಗೆ ಸದಾ ಮುಂಚೊಣಿಯಲ್ಲಿ ಇರುತ್ತದೆ. ಮೊದಲನೆಯದಾಗಿ ಮಗನಿನ ಉಂಟಿ, ತಿಂಡಿ, ಒಳಕ್ಕೆ ಬರೆಗಳ ಕೆಲಸಗಳಿಗೆ ಆದೃತೆ ನೀಡಿದರೆ, ನಂತರ ಮನೆಮಂದಿಯ ಬೇಕು ಬೇಡಗಳೇನು ಎಂಬುದಕ್ಕೆ ಸಾಮಾನ್ಯವಾಗಿ ಆದೃತೆ ನೀಡುತ್ತಾಳೆ ಅಮ್ಮ ಅಪ್ಪನ ಆದೃತೆಯಲ್ಲಿ ಕಟ್ಟಿಂಬಿರುತ್ತದೆ. ಸರಂಪನ ಸಂಗ್ರಹಾಲಯ ಅಂತಹ ಆದೃತೆಗಳನ್ನು ರೂಪಿಸಿಕೊಳ್ಳಲುವುದರಿಂದ ಅಗುವ ಲಾಭಗಳೇನು ಎಂಬುದನ್ನು ಹೇಳಿಕೊಟ್ಟದೆ, ಒಂದಲ್ಲಿ ಒಂದುದಿನ ಅವರಿಗೆ ಈ ಶಿಕ್ಷಿನಿದಾಗುವ ಲಾಭಗಳ ಅರಿವಾಗಿಯೇ ಆಗುತ್ತದೆ. ಸರಳ ಉದಾಹರಣೆಯೊಂದನ್ನು ತೆಗೆದುಕೊಳ್ಳುತ್ತೇವೆ. ಸಂಜೀ ಬರ್ತಾರ್ಡ್‌ ಪಾರ್ಟ್‌ಗೆ ಹೇಗೆನುವ ಹೈಸ್ಕೂಲ್‌ ಹುಡುಗ ಶಾಮ್ರಾಜ್ಯಿಯನಿಗೆ ಅವನ ಅಮ್ಮ ಯಾವಾಗಲೂ ಒಂದು ಸಲಹೆ ಕೊಡುತ್ತಾರೆ: ‘ನೋಡು ಶಾಮ್ರಾ, ಕೇಕ್ ಕಂಪ್ ಮಾಡಿದ ಮೇಲೆ ತಂಪ್ ಪಾನಿಯ ಮತ್ತು ಹಣ್ಣನ ರಸ ಇಟ್ಟಿದ್ದರೆ ನಿನು ಹಣ್ಣನ ರಸವನ್ನೇ ಕುಡಿ ಪ್ರಟ್ವಾ’ ಎಂದು.

ಸರಂಪನೊಂದು ಹೊಂದಿಸುವವರು ಆಗಿಂದಾಗಿ, ಆಕೆಯ ಆದೃತೆಗಳು ವಿಭಿನ್ನವಾಗಿರಬಹುದು. ಹಾಗಿದ್ದರೆ ನಮ್ಮ ಬದುಕಿನಲ್ಲಿ ‘ಆದೃತೆಗಳು ಹೇಗಿರಬೇಕು, ಅವಳನ್ನು ಗುರುತಿಸಿಕೊಂಡು ಮಕ್ಕಳಿಗೆ ತಿಳಿಸಿಕೊಡುವುದು ಹೇಗವ್ವಾ... ಎಂಬ ಬಗೆಯೂ ಅಪ್ಪ ಅಮ್ಮ ಯೋಚಿಸಬೇಕಲ್ಲವೇ.

ಮಕ್ಕಳಲ್ಲಿಯೂ ಸಹಜವಾಗಿಯೇ ಆದೃತೆಯಿಂದ ಕೇಂದ್ರುಭಂದುವೊಂದು ಇಡೀ ಇರುತ್ತದೆ. ಅದರೆ ಅವರು ದೊಡ್ಡವರಾಗುತ್ತಿದ್ದಂತೆಯೇ ಪಟ್ಟಿಯ ಕೇಂದ್ರುಭಂದು ಬದಲಾಗುತ್ತಾ ಇರುತ್ತದೆ. ಪ್ರಟಾಣ ಕಂದನ ಆದೃತೆ ಅಮ್ಮನಾಗಿರುತ್ತಾಗೆ. ಅಮ್ಮನೊಡನೆ ಮಾತು, ಅಮ್ಮನ ಸಾಮಿಹಿಯೇ ಕಂದಮಗ್ಗಳಿಗೆ ಆದೃತೆಯ ವಿವರ. ಅದರೆ ಅವರು ದೊಡ್ಡವರಾಗುತ್ತಿದ್ದಂತೆಯೇ ಸ್ನೇಹಿತರನ್ನೇ ಹೆಚ್ಚು ಶ್ರೀಮತ್ತಾರ್ಥಾರೆ. ಆದೃತೆಯ ಪಟ್ಟಿಯಲ್ಲಿ ಸ್ನೇಹಕ್ಕೆ ಮೊದಲ ಸ್ಥಾನವಿರುತ್ತದೆ.

ಜಗತ್ತಿನ ಪ್ರತಿಯೊಂದು ಜೀವಿಯೂ ಸಮಕಾಲೀನವಾಗಿ ಬದುಕುವುದಕ್ಕೆ ಸಾಳಿಭಾವಿಕವಾಗಿ ಹೋರಾಡುತ್ತದೆ. ವರ್ತಮಾನವು ಮಕ್ಕಳ ಶ್ರೀಮಿಯ ವಿವರ. ಸಣ್ಣ ಉದಾಹರಣೆ ಗಮನಿಸುವುದಾದರೆ, ಮಕ್ಕಳಿಗೆ ಹೊಸ ಬಟ್ಟೆ ಧರಿಸಿದ ಬಳಿಕ ತಮ್ಮ ಸಮಾನರ ಮುಂದೆ ತೋರ್ಪ-ದಿಸಿಕೊಂಡಾಗ ಅಗುವವ್ಯಾ ಶಿಂಪಿ, ಅಪ್ಪ ಅಮ್ಮನ ಶಾಲ್ ಫಾನೆಯಿಂದ ಬರುವುದಿಲ್ಲ ಅಲ್ಲವೇ. ಹೀಗೆ ಅವರ ಆದೃತೆಯ ಪಟ್ಟಿಯ ಸಹಜವಾಗಿ ರೂಪೊಳ್ಳುತ್ತಿರುವಾಗ ಅದನ್ನು ಪರೋಕ್ಷವಾಗಿ ತಿಳ್ಳುವ ಬಗೆಯೂ ಅಪ್ಪ ಅಮ್ಮ ಯೋಚಿಸಬೇಕಾಗುತ್ತದೆ. ಆ ಬಗೆ ತಿಳಿ ಹೇಳಬೇಕಾಗುತ್ತದೆ.

ಕಲೆಕೆಯು ನಿನ್ನ ಆದೃತೆಯಾಗಬೇಕು, ಮನೆಯಲ್ಲಿ ಸ್ವಭಾತೆಯು ನಿನ್ನ ಜವಾಬ್ದಾರಿಯಾಗಿರಬೇಕು, ಉತ್ತಮ ಅಹಾರವನ್ನೇ ಸೇವಿಸುವುದನ್ನು ಆದೃತೆಯಾಗಿಸಿಕೊಳ್ಳಬೇಕು ಎಂಬುದನ್ನು ಶೀತಿಯಿಂದ ಮಕ್ಕಳಿಗೆ ಆಗಾಗ ಹೇಳುತ್ತಿರಬೇಕು.

ಈ ರೀತಿಯ ಎಲ್ಲ ಸಲಹೆಗಳು ಮಕ್ಕಳಿಗೆ ಪಡ್ಡವಾಗುತ್ತದೆ ಎಂದೇನೂ ಇಲ್ಲ. ಆದರೂ ಅಂತಹ ಆದೃತೆಗಳನ್ನು ರೂಪಿಸಿಕೊಳ್ಳಲುವುದರಿಂದ ಅಗುವ ಲಾಭಗಳೇನು ಎಂಬುದನ್ನು ಹೇಳಿಕೊಟ್ಟದೆ, ಒಂದಲ್ಲಿ ಒಂದುದಿನ ಅವರಿಗೆ ಈ ಶಿಕ್ಷಿನಿದಾಗುವ ಲಾಭಗಳ ಅರಿವಾಗಿಯೇ ಆಗುತ್ತದೆ. ಸರಳ ಉದಾಹರಣೆಯೊಂದನ್ನು ತೆಗೆದುಕೊಳ್ಳುತ್ತೇವೆ. ಸಂಜೀ ಬರ್ತಾರ್ಡ್ ಪಾರ್ಟ್‌ಗೆ ಹೇಗೆನುವ ಹೈಸ್ಕೂಲ್‌ ಹುಡುಗ ಶಾಮ್ರಾಜ್ಯಿಯನಿಗೆ ಅವನ ಅಮ್ಮ ಯಾವಾಗಲೂ ಒಂದು ಸಲಹೆ ಕೊಡುತ್ತಾರೆ: ‘ನೋಡು ಶಾಮ್ರಾ, ಕೇಕ್ ಕಂಪ್ ಮಾಡಿದ ಮೇಲೆ ತಂಪ್ ಪಾನಿಯ ಮತ್ತು ಹಣ್ಣನ ರಸ ಇಟ್ಟಿದ್ದರೆ ನಿನು ಹಣ್ಣನ ರಸವನ್ನೇ ಕುಡಿ ಪ್ರಟ್ವಾ’ ಎಂದು.

‘ಆಯಿತಮಾ’ ಎಂದು ಹೇಳುವ ಶಾಮ್ರಾ ಹಣ್ಣಿನ ರಸವನ್ನೇನೂ ಅಯ್ಯಿ ಮಾಡಿಕೊಳ್ಳುವುದಿಲ್ಲ, ಆದರೆ ಹಣ್ಣಿನರಸ ಅರೋಗ್ಯಕ್ಕೆ ಒಳೆಯಲ್ಲಿ ಇಲ್ಲವು ಎಂಬುದನ್ನು ನಿರ್ಧಾನವಾಗಿಯಾದರೂ ಅವನ ಅಧ್ಯ ಮಾಡಿಕೊಳ್ಳುತ್ತಾನೆ ಎಂಬುದು ಅಮ್ಮನ ನಂಬಿಕೆ. ಅಹಾರದ ಅಯ್ಯಿಯೂ ನಾಲ್ಕಿಗೆ ರುಗಿಂತ ದೇಹಕ್ಕೆ ಹಿತವಾಗಿರಬೇಕು ಎಂಬುದನ್ನು ಹೇಳಿಕೊಡುವುದು ಎಷ್ಟೀಗೆ ಮುಖ್ಯವಾಗಿದೆ ಇಂದು.

ಹೀಗೆ ಮನೆಯೊಳಿಗಿನ ಮಾತುಕರೆಗಳಲ್ಲಿಯೇ ಮಕ್ಕಳಿಗೆ ಆದೃತೆಗಳನ್ನು ಹೇಗೆ ರೂಪಿಸಿಕೊಳ್ಳಲುವುದು ಎಂಬ ಪಾಠವು ಸೇರಿಕೊಂಡಿರುತ್ತದೆ. ಒಟ್ಟೆ ಶಿರೀದಿ ಮಾಡುವಾಗ ಆದೃತೆಯು ಹೇಗಿರಬೇಕು, ತರಕಾರಿ ತೆಗೆದುಕೊಳ್ಳುವಾಗ ಯಾವುದನ್ನು ಅಯ್ಯಿ ಮಾಡಿಕೊಳ್ಳುತ್ತೇವೆ, ಮೊದಲು ಯಾವ ಕೆಲಸಗಳನ್ನು ಮಾಡುತ್ತೇವೆ ಎಂಬುದೆಲ್ಲವೂ ಆದೃತೆಯ ವಿಚಾರವೇ ಆಗಿರುತ್ತದೆ.

ಒಂದಕ್ಕನ್ನು ಯಾವುದು ಒಳೆಯಲ್ಲಿ, ಯಾವುದು ಕೆಟ್ಟದು, ಒಳೆಯಲ್ಲಿ ಎಷ್ಟು ಪ್ರಾಮುಖ್ಯತೆ ಹೊಡಬೇಕು ಎಂಬುದೆಲ್ಲವೂ ಈ ಆದೃತೆಯ ಪಾರದಲ್ಲಿ ಸೇರಿಕೊಂಡಿದೆ.

ಪ್ರತಿಕ್ರಿಯಿಸಿ: feedback@sudha.co.in